



ಪ್ರಾರ್ಥನೆ



ಯೋಗಂತಃ ಪ್ರವಿಶ್ಯ ಮಮ ವಾಚಮಿಮಾಂ ಪ್ರಸುಪ್ತಾಂ
ಸಂಜೀವಯತ್ಯಖಿಲಶಕ್ತಿಧರಃ ಸ್ವಧಾಮ್ನಾ |
ಅನ್ಯಾಂಶ್ಚ ಹಸ್ತಚರಣಶ್ರವಣತ್ಯಗಾದೀನ್
ಪ್ರಾಣಾನ್ಮಮೋ ಭಗವತೇ ಪುರುಷಾಯ ತುಭ್ಯಮ್ ||
(ಶ್ರೀಮದ್ಭಾಗವತ, 4.9.6)

ಸ್ವಸ್ತಸ್ತು ವಿಶ್ವಸ್ಯ ಖಿಲಃ ಪ್ರಸೀದತಾಂ
ಧ್ಯಾಯಂತು ಭೂತಾನಿ ಶಿವಂ ಮಿಥೋ ಧಿಯಾ |
ಮನಶ್ಚ ಭದ್ರಂ ಭಜತಾದಧೋಕ್ಷಜ
ಆವೇಶ್ಯತಾಂ ನೋ ಮತಿರಪ್ಯಹೈತುಕೇ ||
(ಶ್ರೀಮದ್ಭಾಗವತ, 5.18.9)

ವಾಣೀ ಗುಣಾನುಕಥನೇ ಶ್ರವಣೌ ಕಥಾಯಾಂ
ಹಸ್ತೌ ಚ ಕರ್ಮಸು ಮನಸ್ತವ ಪಾದಯೋರ್ನಃ |
ಸ್ಪೃತ್ಯಾಂ ಶಿರಸ್ತವ ನಿವಾಸಜಗತ್ಪ್ರಾಣಮೇ
ದೃಷ್ಟಿಃ ಸತಾಂ ದರ್ಶನೇಽಸ್ಮು ಭವತ್ತನೂನಾಮ್ ||
(ಶ್ರೀಮದ್ಭಾಗವತ, 10.10.38)

ಸಕಲ ಶಕ್ತಿಗಳನ್ನು ವಶಗೊಳಿಸಿಕೊಂಡಿರುವ ಯಾವ
ಭಗವಂತನು ನನ್ನ ಒಳಹೊಕ್ಕು ನಿಶ್ಚೈತನ್ಯವಾಗಿ ಮಲಗಿರುವ
ನನ್ನ ವಾಕ್ಯನ್ನೂ, ಪ್ರಾಣಗಳನ್ನೂ, ಚಕ್ಷುರಾದಿ ಇಂದ್ರಿಯ
ಗಳನ್ನೂ ಮತ್ತು ಇತರ ಇಂದ್ರಿಯಗಳನ್ನೂ ತನ್ನ ಚಿಚ್ಛಕ್ತಿಯ
ಮೂಲಕ ಪ್ರೇರಿಸಿ ಕ್ರಿಯಾಶೀಲಗೊಳಿಸುವನೋ, ಅಂತಹ
ನಿರತಿಶಯ ಮಹಿಮನೂ ಸರ್ವಾಂತರಾತ್ಮನೂ, ಆದ ನಿನಗೆ
ನಮಸ್ಕಾರವು.

ಜಗತ್ತಿಗೆ ಶುಭವಾಗಲಿ, ದುಷ್ಟರು ವಿನೀತರಾಗಲಿ.
ಎಲ್ಲರೂ ಪರಸ್ಪರ ಶುಭವನ್ನೇ ಆಲೋಚಿಸಲಿ. ಮನವು
ಮಂಗಳಕರ ಭಾವನೆಗಳಿಂದಲೇ ತುಂಬಿರಲಿ. ಸ್ವಾರ್ಥರಹಿತ
ಭಕ್ತಿಯಿಂದ ನಮ್ಮ ಹೃದಯವು ಭಗವಂತನಲ್ಲಿ ಲೀನವಾಗಲಿ.

ನಮ್ಮ ನುಡಿಯು ನಿನ್ನ ಗುಣಕಥನದಲ್ಲಿಯೂ, ಕಿವಿ
ಗಳು ನಿನ್ನ ಕೀರ್ತಿಶ್ರವಣದಲ್ಲಿಯೂ, ಕೈಗಳು ನಿನಗರ್ಪಿತ
ವಾದ ಕಾರ್ಯಗಳ ಆಚರಣೆಯಲ್ಲಿಯೂ, ಮನಸ್ಸು ನಿನ್ನ
ಪಾದಪದ್ಮಗಳ ಧ್ಯಾನದಲ್ಲಿಯೂ, ಶಿರವು ನಿನ್ನ ನಿವಾಸ ಸ್ಥಾನ
ವಾದ ಜಗತ್ತಿಗೆ ನಮಸ್ಕರಿಸುವುದರಲ್ಲಿಯೂ, ದೃಷ್ಟಿಯು
ನಿನ್ನ ದೇಹ ಪ್ರಾಯರಾದ ಸಜ್ಜನರ ದರ್ಶನದಲ್ಲಿಯೂ
ನಿರತವಾಗಿರಲಿ.

ನೂಕಿಪ್ರಭ

ಜ್ಞಾನ ಸಂಪಾದನೆಯಿಂದಾಗುವ ಎರಡು ಪ್ರಯೋಜನಗಳು:
ನೀವು ಕಡಮೆ ವಿಮರ್ಶಿಸುತ್ತೀರಿ ಮತ್ತು ಉತ್ತಮವಾಗಿ
ವಿಮರ್ಶಿಸುತ್ತೀರಿ. —ಜೆ.ಜೆ. ಆರ್ಟ್ಸ್ (Arts).

ಸ್ನೇಹಿತನು ರಕ್ತಸಂಬಂಧಿಯಲ್ಲ, ಹೃದಯಸಂಬಂಧಿ.
—ಆಂಗಲಿನಾ ಪೆರೀರಾ ಗೋಮೆಸ್
(Angelina Pereira Gomes).

ವಿವೇಕಿಯು ಯಾವಾಗಲೂ ಕಲಿಯಲು ಬಯಸುತ್ತಾನೆ,
ಅಜ್ಞಾನಿಯು ಯಾವಾಗಲೂ ಕಲಿಸಲು ಹಂಬಲಿಸುತ್ತಾನೆ.
—ನಿನಾ ಯೋಮೋರೋವ್ಸ್ಕಾ
(Nina Yomorowska).

ಆಶಾವಾದಿಯು ಮರೆಯಲು ನಗುತ್ತಾನೆ, ನಿರಾಶಾ

ವಾದಿಯು ನಗುವುದನ್ನು ಮರೆಯುತ್ತಾನೆ. —ಅನಾಮಿಕ.

ಬೆಳಕು ಬೇಕಾದರೆ ಬೆಂಕಿಯನ್ನೂ ಸ್ವೀಕರಿಸಬೇಕು.
—ಜಲಾಲುಲ್ ದಿನ್ ರೂಮಿ

ಜ್ಞಾನವು ಸದ್ಗುಣದಿಂದ ಪ್ರತ್ಯೇಕವಾದಾಗ ವಿವೇಕವು ನಾಶ
ವಾಗುತ್ತದೆ. —ಜೇಮ್ಸ್ ಆಲೆನ್ (James Allen).

ಸುಲಭಾಃ ಪುರುಷಾಃ ಲೋಕೇ ಸತತಂ ಪ್ರಿಯವಾದಿನಃ |
ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ ||

ಯಾವಾಗಲೂ ಪ್ರಿಯವಾದ ಮಾತನ್ನು ಆಡುವವರು ಈ
ಪ್ರಪಂಚದಲ್ಲಿ ಎಷ್ಟು ಜನ ಬೇಕಾದರೂ ಸಿಗುತ್ತಾರೆ. ಆದರೆ
ಅಪ್ರಿಯವಾದರೂ ಹಿತವಾದ ಮಾತನ್ನು ಆಡುವವರೂ ಕೇಳಿ
ವವರೂ ದುರ್ಲಭ.

—ಸುಭಾಷಿತ